



FRANKLIN TEMPLETON

ಹೂಡಿಕೆದಾರರಿಗೆ ನಮ್ಮ ಅಧ್ಯಕ್ಷರಿಂದ ಪತ್ರ.

ವಿಷಯ: ನಮ್ಮ ಫಂಡ್‌ಗಳ ಬಗ್ಗೆ ಮಾಧ್ಯಮದಲ್ಲಿ ಸೃಷ್ಟನೆ

ಆತ್ಮೀಯ ಹೂಡಿಕೆದಾರರೇ,

ವಿವಿಧ ಮಾಧ್ಯಮಗಳಲ್ಲಿ ಉತ್ತಮ ಉದ್ದೇಶದಿಂದ, ಆದರೆ ವಾಸ್ತವವಾಗಿ ತಪ್ಪಾದ ಕೆಲವು ವರದಿಗಳಿಂದ ಉಂಟಾದ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿ ನಿಮ್ಮನ್ನು ಇಂದು ಸಂಪರ್ಕಿಸುತ್ತಿದ್ದೇನೆ. ಪ್ರತಿ ವಿಷಯಕ್ಕೂ ನಾನು ಇಲ್ಲಿ ಸೃಷ್ಟನೆಯನ್ನು ನೀಡುತ್ತಿದ್ದೇನೆ:

1: ವರದಿ ಮಾಡಿರುವುದು: ಹಣ ಕಳೆದುಕೊಂಡಿದ್ದರಿಂದ ಸ್ಕೀಮ್‌ಗಳನ್ನು ಮುಚ್ಚಲಾಗುತ್ತಿದೆ

ವಾಸ್ತವ: ಇದು ವಾಸ್ತವವಾಗಿ ತಪ್ಪು. ನಮ್ಮ ಹೂಡಿಕೆದಾರರ ಮೌಲ್ಯವನ್ನು ರಕ್ಷಿಸುವ ಪರಿಶುದ್ಧ ಉದ್ದೇಶದಿಂದ ಈ ಅತ್ಯಂತ ಕಷ್ಟದ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ಕಾರಣ ಮತ್ತು ಮಾರ್ಕೆಟ್ ಸನ್ನಿವೇಶಗಳನ್ನು ನಾವು ವಿವರಿಸಿದ್ದೇವೆ. ಮಾರ್ಕೆಟ್‌ನ ಸ್ಥಿತಿಗಳಿಗೆ ಒಳಪಟ್ಟು ಪೋರ್ಟ್‌ಫೋಲಿಯೋ ಹೋಲ್ಡಿಂಗ್‌ಗಳನ್ನು ಸ್ಕೀಮ್‌ಗಳು ಲಿಕ್ವಿಡೇಟ್ ಮಾಡಿರುವುದರಿಂದ, ಕೂಪನ್ ಪೇಮೆಂಟ್‌ಗಳು ಪಡೆದಿವೆ ಮತ್ತು ಪಕ್ಕತೆಯನ್ನು ನಿಗದಿಸಿವೆ. ಸೆಬಿ (ಮ್ಯಾಚುವಲ್ ಫಂಡ್) ನಿಯಮಾವಳಿ 1996 ನಿಬಂಧನೆ 41(2)(ಬಿ) ಅಡಿಯಲ್ಲಿ ಟ್ರಸ್ಟಿಗಳು ಶೀಘ್ರದಲ್ಲೇ ಹೂಡಿಕೆದಾರರ ಹಣವನ್ನು ವಾಪಸು ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.

2: ವರದಿ ಮಾಡಿರುವುದು: ಸ್ಕೀಮ್‌ಗಳನ್ನು ರಿಸ್ಕ್ ಇರುವ, ರೇಟ್ ಮಾಡಿಲ್ಲದ ದಾಖಲೆಗಳ ಮೇಲೆ ಹೂಡಿಕೆ ಮಾಡಲಾಗಿದೆ

ವಾಸ್ತವ: ಎಎಎ ಇಂದ ಎ ರೇಟ್ ದಾಖಲೆಗಳು ಸೇರಿದಂತೆ ವಿವಿಧ ಕ್ರೆಡಿಟ್ ರೇಟಿಂಗ್ ಸಿಸ್ಟಂಗಳ ಮೇಲೆ ಹೂಡಿಕೆ ಶ್ರೇಣಿಯ ದಾಖಲೆಗಳಲ್ಲಿ ಹೂಡಿಕೆಯ ಸುಸ್ಥಿರ ಕಾರ್ಯತಂತ್ರವನ್ನು ಸ್ಕೀಮ್‌ಗಳು ಅನುಸರಿಸಿವೆ. ಈ ತಂತ್ರಗಳು ಇತ್ತೀಚಿನವರೆಗೂ ಸ್ಕೀಮ್‌ಗಳು ಮತ್ತು ಅದರ ಹೂಡಿಕೆದಾರರಿಗೆ ಉತ್ತಮ ಸೇವೆ ನೀಡಿವೆ. ಕ್ರೆಡಿಟ್ ಮಾರ್ಕೆಟ್‌ಗಳಲ್ಲಿ ಅತ್ಯಂತ ಅಸ್ಥಿರ ಸಮಯವಾದ ಕಳೆದ 6 ತಿಂಗಳುಗಳಲ್ಲೂ ಕೂಡ ಗಮನಾರ್ಹವಾದ ನಗದು ಹರಿವನ್ನು ಜನರೇಟ್ ಮಾಡಲು ಸ್ಕೀಮ್‌ಗಳಿಗೆ ಸಾಧ್ಯವಾಗಿದೆ. ಉದಾಹರಣೆಗೆ, ಪೋರ್ಟ್‌ಫೋಲಿಯೋ ಹೋಲ್ಡಿಂಗ್‌ನಿಂದ ಗಮನಾರ್ಹ ಪ್ರಮಾಣದ ನಗದು ಹರಿವನ್ನು ಜನರೇಟ್ ಮಾಡಲು ಸ್ಕೀಮ್‌ಗಳಿಗೆ ಸಾಧ್ಯವಾಗಿತ್ತು. ಈ ಪೈಕಿ ಎಎ ಹಾಗೂ ಅದಕ್ಕಿಂತ ಕಡಿಮೆ ರೇಟ್‌ನ ಪೇಪರುಗಳೇ ಪ್ರಮುಖವಾಗಿದ್ದವು.

3: ವರದಿ ಮಾಡಿರುವುದು: ಲಿಕ್ವಿಡಿಟಿ ಸಮಸ್ಯೆಯು ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿಲ್ಲ

ವಾಸ್ತವ: ಈ ಸ್ಕೀಮ್‌ಗಳು ವಿವಿಧ ಕ್ರೆಡಿಟ್ ರೇಟಿಂಗ್ ಸ್ವತಂತ್ರವಾಗಿ ಹೂಡಿಕೆಯ ಸ್ಥಿರ ಕಾರ್ಯತಂತ್ರವನ್ನು ಅನುಸರಿಸುತ್ತವೆ ಮತ್ತು ಇದನ್ನು ಹಲವು ವರ್ಷಗಳಿಂದಲೂ ಮಾಡಿವೆ ಮತ್ತು ಹಲವು ಮಾರ್ಕೆಟ್ ಆವರ್ತನಗಳಲ್ಲಿ ಇದನ್ನು ನಡೆಸಲಾಗಿದೆ. ಸ್ಕೀಮ್‌ಗಳನ್ನು ಈ ಆವರ್ತನಗಳಲ್ಲಿ ನಿರ್ವಹಿಸಲಾಗಿದೆ ಮತ್ತು ಇವು ನಿತ್ಯ ಲಿಕ್ವಿಡಿಟಿಯನ್ನು ಒದಗಿಸುತ್ತಿವೆ. ಇದೇ ತಂತ್ರವನ್ನು ಬಳಸಿ 10 ವರ್ಷಗಳಿಗೂ ಹೆಚ್ಚು ಕಾಲದಿಂದ ಬಹುತೇಕ ಸ್ಕೀಮ್‌ಗಳು ಅಸ್ತಿತ್ವದಲ್ಲಿ ಇದ್ದವು. ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕ ರೋಗದ ಸನ್ನಿವೇಶವನ್ನು ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಅದರಲ್ಲೂ ಈ ರೀತಿಯ ಸ್ಕೀಮ್‌ಗಳ ಹೂಡಿಕೆ ವಿಧಕ್ಕೆ ಸಮಸ್ಯೆಯನ್ನು ಒಡ್ಡಿದೆ. ರಿಸ್ಕ್ ತಾಳ್ಮೆಯ ಕೊರತೆ ಸಮಸ್ಯೆ, ವಾಲ್ಯೂಮ್ ಕಡಿಮೆಯಾಗಿರುವುದು ಮತ್ತು ಕಾರ್ಪೊರೇಟ್ ಬಾಂಡ್‌ಗಳ ಲಿಕ್ವಿಡಿಯೂ ಕೂಡ ಮಾರ್ಕೆಟ್‌ನ ಸಮಸ್ಯೆಯಾಗಿ ಕಾಣಿಸಿಕೊಂಡಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಮತ್ತು ಇದರಿಂದಾಗಿ ಉಂಟಾದ ಲಾಕ್‌ಡೌನ್‌ನಿಂದ ಮಾರ್ಕೆಟ್‌ಗೆ ಉಂಟಾದ ಸಮಸ್ಯೆಯಿಂದ ನಿತ್ಯದ ರಿಡೆಂಪ್ಷನ್‌ಗಳನ್ನು ಪೂರೈಸಲು ಸ್ಕೀಮ್‌ಗಳು ಅಸಮರ್ಥವಾಗಿವೆ.

4: ವರದಿ ಮಾಡಿರುವುದು: ವಿಸ್ತರಿಸಿದ ಸಮಯದವರೆಗೆ ಹೂಡಿಕೆದಾರರ ಹಣವನ್ನು ವಾಪಸು ಮಾಡಲು ಸ್ಕೀಮ್‌ಗಳಿಗೆ ಸಾಧ್ಯವಾಗುವುದಿಲ್ಲ

ವಾಸ್ತವ: ಪ್ರತಿ ಸ್ಕೀಮ್ ತನ್ನದೇ ಆದ ಮೆಚ್ಯುರಿಟಿ ಪ್ರೊಫೈಲ್ ಹೊಂದಿದೆ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿಯ ಸ್ಕೀಮ್‌ಗಳಿಗೆ ಹೂಡಿಕೆದಾರರ ಹಣವನ್ನು ಬೇಗ ವಾಪಸು ಮಾಡಲು ಸಾಧ್ಯವಾಗುತ್ತದೆ. ಸ್ಕೀಮ್‌ಗಳು ರೆಗ್ಯುಲರ್ ಕೂಪನ್ ಪೇಮೆಂಟ್‌ಗಳು ಮತ್ತು ಮೆಚ್ಯುರಿಟಿಗಳನ್ನು ಪಡೆಯುತ್ತವೆ. ಇದರ ಜೊತೆಗೆ, ಪೋರ್ಟ್‌ಫೋಲಿಯೋದಲ್ಲಿನ ಎಲ್ಲ ಅಸೆಟ್‌ಗಳನ್ನು ಮಾನಿಟರಿಂಗ್ ಮಾಡಲು ಎಲ್ಲ ಅವಕಾಶಗಳನ್ನೂ ಸ್ಕೀಮ್‌ಗಳು ಬಳಸಿಕೊಳ್ಳುತ್ತವೆ. ಹೂಡಿಕೆದಾರರ ಹಣವನ್ನು ಸಾಧ್ಯವಾದಷ್ಟು ಬೇಗ ವಾಪಸು ಮಾಡುವ ಉದ್ದೇಶದಿಂದ ಯಾವುದೇ ವಿಪತ್ತು ಮಾರಾಟದಂತಹ ಕ್ರಮಗಳನ್ನು ನಡೆಸುವುದಿಲ್ಲ. ಸಂಬಂಧಿಸಿದ ಸೆಕ್ಯುರಿಟಿಗಳ ಮೆಚ್ಯುರಿಟಿ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿಯೇ ಈ ಹಣವನ್ನು ವಾಪಸು ಮಾಡಲು ಸ್ಕೀಮ್‌ಗಳು ಪ್ರಯತ್ನ ನಡೆಸುತ್ತವೆ.

5: ವರದಿ ಮಾಡಿರುವುದು: ಫ್ರಾಂಕ್ಲಿನ್ ಟೆಂಪಲ್‌ಟನ್ ಸ್ಕೀಮ್‌ಗಳು ಮುಚ್ಚುವುದರಿಂದಾಗಿ ನಾವು ನಮ್ಮ ಹಣವನ್ನು ರಿಡೀಮ್ ಮಾಡಿಕೊಳ್ಳಬೇಕು

ವಾಸ್ತವ: ಆರು ಯೀಲ್ಡ್ ಆಧಾರಿತ ಸ್ಕೀಮ್‌ಗಳನ್ನು ಮುಕ್ತಾಯಗೊಳಿಸುವ ನಮ್ಮ ನಿರ್ಧಾರವು ಅತ್ಯಂತ ಕಠಿಣವಾದದ್ದಾಗಿತ್ತು ಮತ್ತು ಹೂಡಿಕೆದಾರರ

ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶಕ್ಕೆ ಮಾತ್ರವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸನ್ನಿವೇಶವನ್ನು ನಾವು ಅನುಭವಿಸುವ ನಿರೀಕ್ಷೆಯನ್ನು ಮಾಡಿರಲಿಲ್ಲ. ಇದು ನಮ್ಮ ಹೂಡಿಕೆದಾರರ ಲಿಕ್ವಿಡಿಟಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ನಮ್ಮ ಯೂನಿಟ್ ಹೋಲ್ಡರುಗಳ ಮೌಲ್ಯವನ್ನು ರಕ್ಷಿಸುವ ಅಗತ್ಯವೂ ಆಗಿದೆ.

ನಮ್ಮ ಇತರ ಫಿಕ್ಸ್ಡ್ ಇನ್‌ಕಮ್ ಸ್ಕೀಮ್‌ಗಳು ಸಬ್‌ಸ್ಟಿಟ್ಯೂಟ್ ಮತ್ತು ರಿಡೆಂಪ್ಷನ್‌ಗೆ ಮುಕ್ತವಾಗಿದೆ. ಸರ್ಕಾರಿ ಸೆಕ್ಯುರಿಟಿಗಳು, ಎಎಎ ರೇಟೆಡ್ ಬಾಂಡ್‌ಗಳು ಅಥವಾ ಇತರ ನಗದು ಮತ್ತು ನಗದು ಸಮಾನಾಂಶಗಳಂತಹ ಅತಿ ಹೆಚ್ಚು ಲಿಕ್ವಿಡ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಪೋರ್ಟ್‌ಫೋಲಿಯೋ ರಿಡೆಂಪ್ಷನ್‌ಗಳನ್ನು ಪೂರೈಸುವುದಕ್ಕಾಗಿ ಲಿಕ್ವಿಡಿಟಿ ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ನಾವು ಸ್ವೀಕರಿಸಿದ ಯಾವುದೇ ರಿಡೆಂಪ್ಷನ್ ವಿನಂತಿಗಳನ್ನು ಪೂರೈಸಲು ಈ ಪೋರ್ಟ್‌ಫೋಲಿಯೋದ ಗಮನಾರ್ಹ ಪ್ರಮಾಣವನ್ನು ನಾವು ಈಗಾಗಲೇ ಜನರೇಟ್ ಮಾಡಿದ್ದೇವೆ.

ನಮ್ಮ ಈಕ್ವಿಟಿ ಸ್ಕೀಮ್‌ಗಳಿಗೆ ಯಾವುದೇ ಬಾಧೆಯಿಲ್ಲ ಮತ್ತು ಹೂಡಿಕೆ ಮ್ಯಾಂಡೇಟ್ ಮತ್ತು ಫಂಡ್ ನಿರ್ವಹಣೆ ಸಿದ್ಧಾಂತಕ್ಕೆ ಅನುಗುಣವಾಗಿ ಚೆನ್ನೈನಲ್ಲಿ ಅನುಭವಿ ಮತ್ತು ಸಕಾಲಿಕ ತಂಡವು ನಿರಂತರವಾಗಿ ನಿರ್ವಹಣೆ ಮಾಡುತ್ತದೆ.

6: ವರದಿ ಮಾಡಿರುವುದು: ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್‌ಟನ್ ತನ್ನ ವಹಿವಾಟನ್ನು ಮುಕ್ತಾಯಗೊಳಿಸುತ್ತಿದೆ

ವಾಸ್ತವ: ಫ್ರಾಂಕ್ಲಿನ್ ಟೆಂಪಲ್‌ಟನ್ ಭಾರತದಲ್ಲಿ ಆರಂಭಿಕ ಮತ್ತು ಸಹನಶೀಲ ಹೂಡಿಕೆದಾರನಾಗಿದೆ. ನಮ್ಮ 25 ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ದೀರ್ಘಕಾಲೀನ ವಹಿವಾಟನ್ನು ರೂಪಿಸುವಲ್ಲಿ ನಾವು ಶ್ರಮಿಸಿದ್ದೇವೆ. ನಮ್ಮ ಜಾಗತಿಕ ಕಾರ್ಯಪಡೆಯ ಶೇ. 33 ರಷ್ಟು ಭಾರತದಲ್ಲಿದೆ ಎಂಬುದು ಕೂಡ ವಾಸ್ತವವೇ ಆಗಿದೆ. ನಮ್ಮ ಜಾಗತಿಕ ಸಿಇಒ ಜೆನ್ನಿ ಜಾನ್ಸನ್ ಖಚಿತಪಡಿಸಿದಂತೆ, ಫ್ರಾಂಕ್ಲಿನ್ ಟೆಂಪಲ್‌ಟನ್‌ನ ಬದ್ಧತೆಯ ಭಾರತದಲ್ಲಿ ಹಿಂದಿನಂತೆಯೇ ಮುಂದುವರಿಯಲಿದೆ. ಹೂಡಿಕೆದಾರರಿಗೆ ಸಾಧ್ಯವಾದಷ್ಟು ಬೇಗ ಸ್ಕೀಮ್‌ಗಳಲ್ಲಿನ ಹಣವನ್ನು ವಾಪಸು ಮಾಡುವಲ್ಲಿ ಮತ್ತು ನಮ್ಮ ಬ್ರಾಂಡ್ ಮೇಲೆ ವಿಶ್ವಾಸವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಾವು ಎಲ್ಲ ಶ್ರಮವನ್ನೂ ವಹಿಸುತ್ತಿದ್ದೇವೆ.

ಪ್ರಸ್ತುತ ಅನಿರೀಕ್ಷಿತ ಸನ್ನಿವೇಶದಲ್ಲಿ ನಮ್ಮ ಹೂಡಿಕೆದಾರರ ಮೌಲ್ಯವನ್ನು ರಕ್ಷಿಸುವ ಏಕೈಕ ನಿರ್ಧಾರವಾಗಿ ಒಂದು ವಿಭಾಗದಲ್ಲಿನ ನಮ್ಮ ಆರು ಸ್ಕೀಮ್‌ಗಳನ್ನು ಮುಚ್ಚುವ ಕಠಿಣ ಕ್ರಮವನ್ನು ಕೈಗೊಳ್ಳಲಾಯಿತು.

ಮುಚ್ಚಲಾದ ಅಥವಾ ಸಬ್‌ಸ್ಟ್ರಿಪ್‌ಗಳು ಮತ್ತು ರಿಡೆಂಪ್ಷನ್‌ಗಳಿಗೆ ತೆರೆದಿರುವ ಸ್ಕ್ರೀಮ್‌ಗಳು ಸೇರಿದಂತೆ ಫ್ರಾಂಕ್ಲಿನ್ ಟೆಂಪಲ್‌ಟನ್‌ನಲ್ಲಿ ನಿಮ್ಮ ಹೂಡಿಕೆಯ ಕುರಿತ ಕೆಲವು ಆತಂಕಗಳನ್ನು ನಿವಾರಿಸಲು ಈ ಟಿಪ್ಪಣಿ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ.

ನಿಮ್ಮ ಅತ್ಯಂತ ತುರ್ತು ಮತ್ತು ಪ್ರಮುಖ ವಿಚಾರಣೆಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ನಿಯತ ಅಪ್‌ಡೇಟ್‌ಗಳನ್ನು ಒದಗಿಸಲು ನಾನು ಬದ್ಧನಾಗಿದ್ದೇನೆ.

ನಿಮಗೆ ಇನ್ನಷ್ಟು ನೆರವು ಅಗತ್ಯವಿದ್ದರೆ ದಯವಿಟ್ಟು ನಮ್ಮ ನಿರ್ದಿಷ್ಟ ಸಹಾಯವಾಣಿ 1-800-258-4255 ಅಥವಾ 1-800-425-4255 ಗೆ ಬೆಳಿಗ್ಗೆ 8 ರಿಂದ ರಾತ್ರಿ 9 ಗಂಟೆಯವರೆಗೆ ಸೋಮವಾರದಿಂದ ಶನಿವಾರದವರೆಗೆ ಸಂಪರ್ಕಿಸಿ. ಪರ್ಯಾಯವಾಗಿ, ನೀವು service@franklintempleton.com ಗೂ ಇಮೇಲ್ ಮಾಡುವ ಮೂಲಕ ಸಂಪರ್ಕಿಸಬಹುದು. ನಿಮ್ಮೊಂದಿಗೆ ಮಾತನಾಡಲು ನಮಗೆ ಖುಷಿಯಾಗುತ್ತದೆ.

ಧನ್ಯವಾದಗಳು.

ವಿಧೇಯಪೂರ್ವಕವಾಗಿ,

ಸಂಜಯ್

ಸಂಜಯ್ ಸವೈ

ಅಧ್ಯಕ್ಷರು

ಫ್ರಾಂಕ್ಲಿನ್ ಟೆಂಪಲ್‌ಟನ್ ಅಸೆಟ್ ಮ್ಯಾನೇಜ್‌ಮೆಂಟ್ (ಭಾರತ) ಪ್ರೈ. ಲಿ.

ಹಕ್ಕು ಹೇಳಿಕೆ

ಈ ಸಂವಹನದಲ್ಲಿ ಒಳಗೊಂಡ ಮಾಹಿತಿಯು ಪ್ರತಿ ವಾಸ್ತವಾಂಶದ ಸಂಪೂರ್ಣ ಪ್ರತಿನಿಧಿತ್ವವಲ್ಲ ಮತ್ತು ಇದು ಮಾಹಿತಿ ಉದ್ದೇಶಕ್ಕೆ ಮಾತ್ರವಾಗಿದೆ. ಈ ಸಂವಹನದಲ್ಲಿನ ಹೇಳಿಕೆಗಳು / ಅಭಿಪ್ರಾಯಗಳು / ಶಿಫಾರಸುಗಳಲ್ಲಿನ "ಆಗಲಿದೆ", "ನಿರೀಕ್ಷೆ", "ಬಹುಶಃ", "ನಂಬಲಾಗಿದೆ" ಎಂಬುದನ್ನು ಒಳಗೊಂಡ ಶಬ್ದಗಳು ಅಥವಾ ಪದಗುಚ್ಛಗಳು ಮತ್ತು ಇದೇ ರೀತಿಯ ಅಭಿವ್ಯಕ್ತಿಗಳು ಅಥವಾ ವ್ಯತ್ಯಯಗಳು "ಭವಿಷ್ಯವನ್ನು ಸೂಚಿಸುವ ಹೇಳಿಕೆಗಳ" ಅಭಿವ್ಯಕ್ತಿಗಳಾಗಿವೆ. ಭಾರತ ಮತ್ತು ಜಾಗತಿಕವಾಗಿ ಇತರ ದೇಶಗಳಲ್ಲಿನ ಮಾರ್ಕೆಟ್ ರಿಸ್ಕ್, ಸಾಮಾನ್ಯ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳಿಗೆ ತೆರೆದುಕೊಳ್ಳುವಿಕೆಗೆ ಒಳಪಟ್ಟು, ಆದರೆ ಇದಕ್ಕೆ ಸೀಮಿತವಾಗಿಲ್ಲದಂತೆ ನಮ್ಮ ನಿರೀಕ್ಷೆಗಳೊಂದಿಗೆ ಸಂಬಂಧಿಸಿದ ರಿಸ್ಕ್ ಅಥವಾ ಅನಿಶ್ಚಿತತೆಗಳಿಂದಾಗಿ, ಶಿಫಾರಸು ಮಾಡಿದ ಭವಿಷ್ಯದ ಆಧಾರಿತ ಹೇಳಿಕೆಗಳಿಂದ ವಾಸ್ತವ ಫಲಿತಾಂಶಗಳು ವಿಭಿನ್ನವಾಗಿರಬಹುದು. ಈ ಸಂವಹನದ ದಿನಾಂಕದ ನಂತರದಲ್ಲಿ ಭದ್ರತೆಯ ಮೇಲೆ ಬಾಧಿಸಬಹುದಾದ ವಿಷಯಗಳಲ್ಲಿ ಬದಲಾವಣೆಗಳು ಇರಬಹುದು. ಎಎಂಸಿ, ಟ್ರಸ್ಟೀ, ಅವುಗಳ ಅಸೋಸಿಯೇಟ್‌ಗಳು, ಅಧಿಕಾರಿಗಳು ಅಥವಾ ಉದ್ಯೋಗಿಗಳು ಅಥವಾ ಹೋಲ್ಡಿಂಗ್ ಕಂಪನಿಗಳು ಅಸಲು ವಾಪಸಾತಿಯ ಖಚಿತತೆ ಅಥವಾ ಗ್ಯಾರಂಟಿ ಅಥವಾ ಈ ಸ್ಕ್ರೀಮ್‌ನಲ್ಲಿನ ಹೂಡಿಕೆಯ ಆದಾಯದ ಖಚಿತತೆಯನ್ನು ನೀಡುವುದಿಲ್ಲ. ಹೂಡಿಕೆ ನಿರ್ಧಾರ ಮಾಡುವುದಕ್ಕೂ ಮೊದಲು ಸ್ಕ್ರೀಮ್ ಮಾಹಿತಿ ದಾಖಲೆಯನ್ನು ಗಮನವಿಟ್ಟು ಸಮಗ್ರವಾಗಿ ಓದಿ ಮತ್ತು ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ <http://www.franklintempletonindia.com> ಅನ್ನು ನೋಡಿ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.